

ಲಲಿತೆ ಪ್ರಬಂಧ

ಒಂದೇ ಒಂದು ನೀಳೆ ಇಂಬಿದ್ದ ನೀರುಜಡೆ, ಮೊಣಕಾಲಿನಿಂದಿದೆ ಪಾದ ಮುಟ್ಟಿದ್ದ ಲಂಗ, ಮಾತುಮಾತಿಗೂ ನಾಚುತ್ತಾ, ಮುಸಿಮುಸಿ ನಗುತ್ತಾ ಎಲ್ಲರ ದೃಷ್ಟಿ ತಪ್ಪಿಸುತ್ತಾ... ಅವಳನ್ನು ಅಂದು ಹಾಗೆ ನೋಡುವುದೇ ಒಂದು ಸಂಭೂತವಾಯಿತು. “ನಿನೇನೊ ಮಾಡಿದ್ದೇ ರಮ್ಯಾ ಮನೇಲಿ?” ಎಂದು ಕೇಳಿದ್ದಕ್ಕೆ “ಮಿಸ್” ಅವೈಲು ಹೇಳುತ್ತಲ್ಲ ಅದೇ ಮಿಸ್...” ಎಂದು ಜಾರಿಕೊಳ್ಳಬೇಡಳು. “ಅವೈಲು ಏನೂ ಹೇಳಲಿಲ್ಲವು... ನಿನೇ ಹೇಳು” ಎಂದು ಕೇಳಿದ್ದಕ್ಕೆ, “ನಿಮ್ಮ ಗೌತ್ತಿರತ್ತೇ ಅಲ್ಲ ಮಿಸ್... ನಿಮ್ಮ ನಿಮ್ಯಾ ಮನೇಲಿ ಮಾಡಿತಾರಲ್ಲ ಮಿಸ್ ಅದನ್ನೇ ಮಾಡಿದ್ದು...” ಅಂತೇಂದೆ ಓದಿ ಮಾಯವಾದಳು. ಅವಳಲ್ಲಿನ ಈ ಬದಲಾವಣೆ ಒಂದು ನಮೂನಿ ಮುದ್ರೆಗೊಳುವಂತಿತ್ತು. ಆದರೆ ಅವಳು ನಾನು ಕೇಳಿದ ಯಾವುದಕ್ಕೂ ಉತ್ತರಿಸಿಲ್ಲ.

ಇದನ್ನೇಲ್ಲ ನೋಡುತ್ತಿದ್ದ ಪಕ್ಷದ ಅಂಗನವಾಡಿ ಕಾರ್ಯಕರ್ತೆ ಮಂಜುಳಾ, “ಮೇಡಂ, ಇಲ್ಲಿಲ್ಲ ಐದು ದಿನ ಬಾಗಿಲ ಹಿಂದೆ ಚಪ್ಪೆಲ್ಲ ಬಿಡೋ ಜಾಗರದಲ್ಲಿ ಕುಂಡುಸ್ತಾರೆ, ಯಾರ ಕಣ್ಣಗೂ ಬೀಳ್ಳಾದು ಅಂತ. ಕೊನೆ ದಿನ ಸಂಜಿ ಗುಡುಸ್ತು ಹಾಕಿ ಹುಡ್ಡಿಗೆ ಅಲಂಕಾರ ಮಾಡಿ ಗುಡುಸ್ತಲ್ಲಿ ಕುಂಡುಸ್ತಾರೆ. ಅಲ್ಲೇ ಉಡ್ಡಿಗೆ ತಿನ್ನಾಕೆ ಏನೇನೋ ಎಲ್ಲ ಮಾಡಿ ಇಡ್ಡಾರೆ. ಅವತ್ತು ರಾತ್ರಿ ಹುಡ್ಡಿ ನಿದ್ದೆ ಒಗ್ಗಾದು. ಕಣ್ಣಿಳ್ಳೇ ಬಾದು. ಅಂಥೇ ಎಲ್ಲ ನೇರ್ಕಂಡು ಆರ್ಥ ಮಾಡಾದು ಹಾಡು ಏಳಾದು ಮಾಡ್ಡಾರೆ. ಒಟ್ಟಲ್ಲಿ ಹುಡ್ಡಿಗೆ ರಾತ್ರಿ ಎಲ್ಲ ಜಾಗರಣೆ ಮಾಡುಸ್ತಾರೆ” ಅಂದಳು. ನಂತರ ಅವಳು ಮುಂದುವರಿಯುವುದನ್ನು ನನ್ನಿಂದ ತಡೆಯಲಾಗಲಿಲ್ಲ. “ಮೇಡಂ ನಮನ್ನೇಲಿ ನಮ್ಮಜ್ಞಿನೊ ನೋಡ್ಡೇಕು ಯಾಕರಿಯಿರು... ನಂಗಂತೂ ಸತ್ತು ಒಂಗಾನ ಅನ್ನಬಿಡುತ್ತೇ... ಇನ್ನೇನೊ ಮೇಡಂ ನೀರುನ್ನು ಇಮ್ಮು ವತ್ತರದಿಂದ ಬಯಕ್ಕಾಗಿ. ಶಾಂತನ ತಪ್ಪೋ ಹಾಕಿ ನಾನಿರೋ ಜಾಗುಣ್ಣಿ ದಬ್ಬಾಗಿ. ಆ ಮೂರು ದಿನಾನೂ ಆ ದಿನ ಮಾತ್ರ ಮಲಗ್ಗಿಕ್ಕಂತ ಮಾಡುತ್ತಾಂಡಿರೋ ಚಾಪೆ ಮತ್ತು ಹೊಡಿಕೆ ಮೇಲೆ ಮಲಗ್ಗೇಕು. ಒಳಗ್ಗೋ ಬರಂಗಿಲ್ಲ, ಯಾರುನ್ನು ಮುಟ್ಟಿಣಿಗಿಲ್ಲ. ನನ್ನ ಬಟ್ಟೆ ನಾನೆ ಒಕ್ಕಬೀಕೆ, ನನ್ನ ತಪ್ಪೇ ನಾನೆ ತೋಕ್ಕಿಂಬೆಕು. ಎಷ್ಟೋ ಸಾರಿ ಅತ್ಯಂತ ಬಿಟ್ಟಿದ್ದಿನಿ. ಕೆಲವು ಸಾರಿ ನಮ್ಮಜ್ಞಿಗೆ ತಡಿಲಾದ್ದ ಕೇಳ್ಣಿಟ್ಟಿದ್ದಿನಿ ‘ಯಾಕಣ್ಣಿ... ನಿನು ಎಂಗ್ಲೀ, ನಿನು ಆಗೆ ಇಲ್ಲಿ, ಯಾಕಣ್ಣಿ ಇಂಗ್ಲೀ ಮಾಡ್ಡಿಯಾ...’ ಅಂತ. ನಂಗಂತು ರೇಗೇಂಗ್ನು ಇರ್ತೆಯಿರುತ್ತಾರೆ ಮೂರು ದಿನ ಅಂಥೇಲೇ ಆ ರಾಗು ಚಪೆ ಎಲ್ಲ ನಾನೆ ಒಗ್ಗು ಒಣಿಗ್ಗಿ ಎತ್ತಿದ್ದೇಕು...” ಎಂದು ತನ್ನಲ್ಲಾ ದುಮ್ಮಾನಗಳನ್ನು ಹೊರಹಾಕಿದಳು.

ಗೆಳತಿ ತಾರಾ ಇದನ್ನೇಮೈ ಶಿಫಿಯಿಂದ ಹೇಳಿದ್ದಳು. “ಅಯ್ಯೋ ಬಿಡು ಮಾರಾಯ್ದಿ... ನಮ್ಮಿಂತು ಮನೇನಲ್ಲಿ ದಿನಾ ವಿಪರಿತ ಕೆಲ್ಲ, ನಮ್ಮತ್ತೆ ಮನೇಲಿ ಒಂದೊ ಕೆಲ್ಲ ಮಾಡಲ್ಲ, ಈ ನೆಪ್ಪಲ್ಲಾದ್ದು ತಿಂಗ್ರೀಗೆ ಮೂರುದಿನ ಮೈ ಬಗ್ಗಿಸ್ತಾರೆ. ನಾ ಅಂತು ಶಿಫಿಯಾಗಿ ಮನೇಯಿಂದ ಕಾಣೆಯಾಗಿಬಡ್ಡಿನಿ...” ಅಂದಿದ್ದಳು. ಆ ದಿನಗಳಲ್ಲಿ ತೀರಾ ಮನೇಯವರು ಅಥರ್ ಮಾಡಿಕೊಳ್ಳಬೇ ಅದು ಮಾಡು ಇದು ಮಾಡು ಅಂತ ಸತಾಯಿಖಿಟ್ಟಿರೆ “ಥೂ ಹನ್ನೊ ಸ್ಥಿತಿನಪ್ಪು ನಮ್ಮು... ಆ ಹೊರಗೆ ಕೊಸೋರ್ ಪದ್ಧತಿನೇ ಚಂದ ಇತ್ತು ಅತ್ಯಾಗಿ. ಮೂರ್ ದಿನ ರೆಸ್ಟ್ ಆದ್ದು ಸಿಗ್ರಿತ್ತು. ಈ ಕಿಬ್ಬೆಟ್ಟಿ ನೋವು ತೊಡೆ ನೋವು ತಲೆ ನೋವು ಎಲ್ಲ ಇಟ್ಟೊಂದು ಯಾವಳ್ ಈ ಕೆಲ್ಗಳಿಲ್ಲ ಮಾಡೋದು” ಅಂತ ಸಂಕಟ ಹೊರಹಾಕಿದ್ದೂ ಇದೆ.

ಮುಟ್ಟಾದ ಮಹಿಳೆಯರು ಚಿಕ್ಕ ಕೂಸನ್ನು ಮುಟ್ಟಿದರೆ ಮುಕ್ಕಳಿಗೆ ಭೇದಿ ಆಗುತ್ತದೆ ಎನ್ನುವ (ಮೂರ್) ನಂಬಿಕೆಯೊಂದಿದೆ. ನನ್ನ ಮಗ ಚಿಕ್ಕವನಿದ್ದಾಗ ಎದುರು ಮನೆ ಮಮತಾ ತಾಯಿಯಂತೆ ಅವನನ್ನು ಕಾಳಜಿ ಮಾಡುತ್ತಿದ್ದವರು ಆ ದಿನಗಳಲ್ಲಿ ಮಾತ್ರ ಅವನನ್ನು ಮುಟ್ಟಿತ್ತುಲೇ ಇರಲಿಲ್ಲ.